




WARRANTY INFORMATION AND INSTRUCTIONS



Las funciones de búsqueda/encendido y pausa como se muestra en la ilustración...

Tracking and play/pause functions as shown on the illustration work with Apple® devices only.


POSITIVE VIBRATION WIRELESS

READ ALL INSTRUCTIONS BEFORE USE AND SAVE THESE INSTRUCTIONS FOR FUTURE REFERENCE. This equipment has been tested and found to comply with the limits for a Class B digital device...

—Reconnect or relocate the receiving antenna. —Increase the separation between the equipment and receiver.

CAUTION Any changes or modifications not expressly approved by the party responsible for compliance could void the user's authority to operate the equipment.

CANADA STATEMENT This device complies with Innovation, Science, and Economic Development Canada license-exempt RSS (standard) operation...



Le présent appareil est conforme aux CNR d'Innovation, Sciences et Développement économique Canada applicables aux appareils radio exempts de licence.

The device meets the exemption from the routine evaluation limits in section 2.5 of RSS 102 and compliance with RSS-102 RF exposure, users can obtain Canadian information on RF exposure and compliance.

BATTERY DIRECTIVE This symbol indicates that batteries must not be disposed of in the domestic waste as they contain substances which can be damaging to the environment and health.



WEEE EXPLANATION This marking indicates that this product should not be disposed with the general household wastes throughout the EU.

Hereby, HoMedics Group Ltd. declares that this product is in compliance with the essential requirements and other technical provisions of Directive 2014/53/EU.

FR POSITIVE VIBRATION WIRELESS

LIRE TUTTO LE ISTRUZIONI AVANT UTILISATION. LES CONSERVER POUR POUVOIR LES CONSULTER ULTÉRIEUREMENT.

REMPLACEMENT DES PILES Votre appareil Positive Vibration BT comprend une batterie rechargeable conçue pour durer aussi longtemps que le produit.



DIRETTIVA RELATIVA AGLI PILE E AGLI ACCUMULATORI Questo simbolo indica che le pile e le accumulatori non devono essere gettati con i rifiuti domestici.

EXPLANATION WEEE The symbol indicates that the product is not to be disposed with the usual household waste.

HoMedics Group Ltd déclare par la présente que cet équipement radio est conforme aux exigences essentielles et autres dispositions pertinentes de la Directive 2014/53/UE.

NL POSITIVE VIBRATION WIRELESS

ALLE INSTRUCIES LEZEN ALVORENS HET PRODUCT IN GEBRUIK TE NEMEN. DEZE INSTRUCIES ZORGVOLIG BEWAAREN.



BATTERIEN VERVANGEN Dit symbool betekent dat batterijen niet met het huishoudelijk afval te worden weggevoerd.

RIGHTULM INZAKE BATTERIJEN Dit symbool betekent dat batterijen niet met het huishoudelijk afval te worden weggevoerd.

UITLEGE OVER AEA Deze markering geeft aan dat dit product binnen de EU niet met het huishoudelijk afval moet worden weggevoerd.

ES POSITIVE VIBRATION WIRELESS

LEA TODAS LAS INSTRUCCIONES ANTES DE USAR. GUARDE ESTAS INSTRUCCIONES PARA REFERENCIA FUTURA.



SOSTITUZIONE DELLA BATTERIA Il tuo sistema Positive Vibration BT include una batteria ricaricabile la cui durata corrisponde alla vita del prodotto.

DIRETTIVA RELATIVA ALLE BATTERIE Questo simbolo indica che le batterie devono essere smaltite separatamente dai rifiuti domestici.

SPIEGAZIONE DIRETTIVA RAE Questo simbolo indica che il prodotto non deve essere smaltito assieme agli altri rifiuti domestici in tutti i Paesi dell'Unione Europea.

Con la presente, HoMedics Group Ltd dichiara che l'apparecchiatura radio in oggetto è conforme ai requisiti essenziali e ad altre disposizioni pertinenti della Direttiva 2014/53/UE.

LEA TODAS LAS INSTRUCCIONES ANTES DE USAR. GUARDE ESTAS INSTRUCCIONES PARA REFERENCIA FUTURA.

REEMPLAZO DE BATERÍAS Su Positive Vibration BT incluye una batería recargable diseñada para funcionar durante la vida útil del producto.

TR POSITIVE VIBRATION WIRELESS

KULLANMADAN ÖNCE TÜM TALİMATLARI OKUYUN. BU TALİMATLARI DAHA SONRA BAŞVURMAK ÜZERE SAK.

PIL DEĞİŞTİRME Bu cihazın batıması, ürünün ömrü boyunca yetecek şekilde tasarlanmış bir edilebilir pil bulunmaktadır.

EXPLICACION RAE Este símbolo indica que este artículo no se debe tirar a la basura con otros residuos domésticos en ningún lugar de la UE.

Por la presente, HoMedics Group Ltd declara que este dispositivo de radio está en conformidad con los requisitos esenciales y otras disposiciones relevantes de la directiva 2014/53/UE.

FIN POSITIVE VIBRATION WIRELESS

LUE KAIKKI OHJEET ENNEN KÄYTTÖÄ. SÄILYTÄ NÄMÄ OHJEET TULEVAAN TARVETTA VARTEN. TÄRKEÄT VARTOIMENPITEET.

AKUN VAHTO Positive Vibration BT -käluttimessä on ladattava akku, joka on suunniteltu kestävämmän yhtiä pitkään kuin itse kaulitin.

AKKUIJA KOSKEVA DIREKTIVI Tämä symboli tarkoittaa, että akkuja ei saa hävittää talousjätteen mukana, koska sisältävät aineita, jotka voivat olla vahingoittavia ympäristölle ja terveydelle.

WEEE-SELITYS Tämä merkki tarkoittaa, että tätä tuotetta ei saa hävittää muiden talousjätteen mukana missään EU-maassa.

HoMedics Group Ltd. vakuuttaa, että tämä radiolaitte on direktiivin 2014/53/EU vaatimusten ja muiden siihen liittyvien säädösten mukainen.

DE POSITIVE VIBRATION WIRELESS

LESEN SIE SICH VOR DER BENUTZUNG ALLE HINWEISE GUT DURCH. BEWAHREN SIE DIESE HINWEISE GUT AUF.

BATTERIEWECHSEL Ihr Positive Vibration BT enthält eine wiederaufladbare Batterie, die für die gesamte Lebensdauer der Lautsprecher halten sollte.

BATTERIE RICHTLINIE Dieses Symbol weist darauf hin, dass die Batterien nicht mit dem gewöhnlichen Hausmüll entsorgt werden dürfen.

WEEE-ERKLÄRUNG Diese Kennzeichnung weist darauf hin, dass dieses Produkt innerhalb der EU nicht mit dem Hausmüll entsorgt werden soll.

Hiertä erklart die HoMedics Group Ltd, dass dieses Funkgerät in Übereinstimmung mit den wesentlichen Anforderungen und anderen entsprechenden Bestimmungen der Richtlinie 2014/53/EU angefertigt wird.

TR POSITIVE VIBRATION WIRELESS

KULLANMADAN ÖNCE TÜM TALİMATLARI OKUYUN. BU TALİMATLARI DAHA SONRA BAŞVURMAK ÜZERE SAK.

PIL DEĞİŞTİRME Bu cihazın batıması, ürünün ömrü boyunca yetecek şekilde tasarlanmış bir edilebilir pil bulunmaktadır.

PIL DIREKTIFI Bu sembol, çevreye ve sağlığa karşı zararlı olanımların çıkarılmasını sağlar. Bu sembol, çevreye ve sağlığa karşı zararlı olanımların çıkarılmasını sağlar.

WEEE AÇIKLAMASI Bu işaret bu ürünün AB genelinde diğer ev aletleriyle birlikte atılmasını gerektirir.

SV POSITIVE VIBRATION WIRELESS

LÄS DESSA INSTRUKTIONER OCH BEHÅLL DEM FÖR ENKEL REFERENS. LÄS ALLA INSTRUKTIONERNA FÖR ANVÄNDNING. SPARA DESSA INSTRUKTIONER FÖR FRAMTIDA REFERENS.

BYT E BATTERI Din Positive Vibration BT inkluderar ett återuppladdningsbart batteri som är designat att vara under produktens livslängd.

BATTERIFÖRESKRIFT Denna symbol indikerar att batterier inte får avyttras bland hushållsaffärer eftersom de innehåller substanser som kan skada miljön och hälsan.

WEEE-FÖRKLÄRING Denna markering indikerar att denna produkt inte får avyttras med annat hushållsaffär inom EU.

HoMedics Group Ltd. vakuuttaa, että tämä radiolaitte on direktiivin 2014/53/EU vaatimusten ja muiden siihen liittyvien säädösten mukainen.

RU POSITIVE VIBRATION WIRELESS

ПРОЧИТАЙТЕ ВСЕ ИНСТРУКЦИИ ПЕРЕД ИСПОЛЬЗОВАНИЕМ. СОХРАНИТЕ ЭТИ ИНСТРУКЦИИ ДЛЯ ДАЛЬНЕЙШЕГО ИСПОЛЬЗОВАНИЯ.

ЗАМЕНА БАТАРЕЙКИ Denna markering indikerar att denna produkt inte får avyttras med annat hushållsaffär inom EU.

INSTRUKCIJA K BATERIJAM Dany symbol oznacza, że baterie nie powinny być utylizowane wraz z odpadami domowymi.

PORUCHENIE WEEE Ta znakowanie wskazuje, że ten produkt nie powinien być wyrzucany do zwykłego śmieci.

Компания HoMedics Group Ltd настоящим подтверждает соответствие данного радиоприборного оборудования основным требованиям директивы 2014/53/ЕU.

DK POSITIVE VIBRATION WIRELESS

LES HELE VEJLEDNINGEN IGJENNEM FÖR BRUG. GEM DENNE VEJLEDNING TIL SENERE BRUG.

UDSKIFTNING AF BATTERI Din Positive Vibration BT indeholder et genopladeligt batteri, som er designet til at vare hele produktets levetid.

BATTERIDIREKTIV Dette symbol indikerer, at batterier ikke må bortskaffes med husholdningsaffald.

WEEE FÖRKLÄRING Denna markering angiver, at dette produkt ikke må bortskaffes med andet husholdningsaffald inden for EU.

HoMedics Group Ltd erklærer hermed, at dette radioudstyre efterlever de essentielle krav og andre relevante bestemmelser i direktiv 2014/53/EU.

NO POSITIVE VIBRATION WIRELESS

LES ALLE INSTRUKSJONENE FØR BRUK. TA VARE PÅ DISSE INSTRUKSJONENE FØR FREMTIDIG REFERANSE.

SKIFTE BATTERI Dette symbol indikerer at batteriene ikke må kastes sammen med vanlig husholdningsavfall.

WEEE FORKLARING Denne markering indikerer at innen EU skal dette produkt ikke kastes sammen med annet husholdningsavfall.

HoMedics Group Ltd, erklærer herved at dette radiostyret samsvarer med nødvendige krav og andre relevante forholdsregler i direktiv 2014/53/EU.

EL POSITIVE VIBRATION WIRELESS

ΔΙΑΒΑΣΤΕ ΤΙΣ ΟΔΗΓΙΕΣ ΠΡΙΝ ΤΗ ΧΡΗΣΗ. ΦΥΛΑΞΤΕ ΑΥΤΕΣ ΤΙΣ ΟΔΗΓΙΕΣ ΓΙΑ ΜΕΛΛΟΝΤΗ ΑΝΑΦΟΡΑ. Αντικατάσταση μπαταρίας Το πλεον Positive Vibration BT περιλαμβάνει μια αναφορφοζόμενη μπαταρία.

Οδηγία για τις μπαταρίες Το σύμβολο αυτό υποδεικνύει ότι οι μπαταρίες δεν πρέπει να απορριπτούν μαζί με οικιακά απορρίμματα, καθώς περιχλούν ουσίες που μπορεί να είναι επιβλαβείς για το περιβάλλον και την υγεία.

Επεξηγήση ΑΗΗΕ Αυτή η σήμανση υποδεικνύει ότι το προϊόν δεν πρέπει να απορριπτεί με άλλα οικιακά απόβλητα σε όλη την ΕΕ. Για να μην προκληθεί ζημιά στο περιβάλλον ή στην υγεία λόγω μη ελεγχόμενης απόρριψης επικίνδυνων ουσιών, το προϊόν πρέπει να απορριπτεί με τη βοήθεια αναφορφοζόμενων ταινιών υλικών πόρων.

Me to parón, η HoMedics Group Ltd δηλώνει ότι αυτός ο ασύρματος εξοπλισμός συμμορφώνεται με τις ουσιδικές απαιτήσεις και τις άλλες σχετικές προδιαβέσεις της Οδηγίας 2014/53/ΕΕ. Μπορείτε να αποκτήσετε την ακόλουθη τήρηση Δήλωσης Συμμόρφωσης σε επικοινωνία με τη διεύθυνση www.thehouseofmarley.co.uk/declaration-of-conformity

